



4016

III Semester 3 Year LL.B. Examination, Oct./Nov. 2021
LAW OF TAXATION

Duration : 3 Hours

Max. Marks : 80

- Instructions :**
1. Answer any five questions from group (a) each question carries 10 marks.
 2. Answer any five questions from group (b) each question carries 06 marks.
 3. Answers should be written either in English or Kannada completely.

- Q. No. 1. a) Explain the meaning and essentials at tax and distinguish it from fees and cess. Marks : 10
ತೆರಿಗೆಯ ಅರ್ಥ ಮತ್ತು ಅವಶ್ಯಕತೆಗಳನ್ನು ವಿವರಿಸುತ್ತಾ ಶುಲ್ಕ ಮತ್ತು ಅಧಿಕ ತೆರಿಗೆ (cess) ಮಧ್ಯೆ ಇರುವ ವ್ಯತ್ಯಾಸಗಳನ್ನು ವಿವರಿಸಿ.
- Q. No. 1. b) Write a note on tax evasion and tax avoidance. Marks : 6
ತೆರಿಗೆಯನ್ನು ತಪ್ಪಿಸುವುದು ಮತ್ತು ತೆರಿಗೆಯನ್ನು ಶೂನ್ಯಗೊಳಿಸುವುದರ ಬಗ್ಗೆ ಟಿಪ್ಪಣಿ ಬರೆಯಿರಿ.
- Q. No. 2. a) Discuss the power of taxation and constitutional limitations. Marks : 10
ತೆರಿಗೆ ವಿಧಿಸುವ ಅಧಿಕಾರಗಳು ಮತ್ತು ಸಾಂವಿಧಾನಿಕ ಮಿತಿಗಳ ಕುರಿತು ಚರ್ಚಿಸಿ.
- Q. No. 2. b) Write a note on delegation of taxing power to state legislatures and local bodies. Marks : 6
ರಾಜ್ಯ ಸರ್ಕಾರಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಿಧಿಸುವ ಅಧಿಕಾರಗಳ ಪ್ರತ್ಯಾಯೋಜನೆಯ ಕುರಿತು ಟಿಪ್ಪಣಿ ಬರೆಯಿರಿ.
- Q. No. 3. a) Discuss the principles relating to determination of residential status under the I-T-Act, 1961. Marks : 10
ವಾಸಸ್ಥಾನವನ್ನು ನಿಗದಿಪಡಿಸುವ ಕುರಿತು ಆದಾಯ ಕರ ಶಾಸನ, 1961ರಡಿಯಲ್ಲಿ ಇರುವ ನಿಯಮಗಳನ್ನು ವಿವರಿಸಿ.
- Q. No. 3. b) Give a Format determining the taxable income from capital gains. Marks : 6
ಮೂಲಧನ ಲಾಭದಿಂದ ಬರುವ ಕರಯೋಗ್ಯ ವರಮಾನ ಕಂಡುಹಿಡಿಯಲು ಇರುವ ನಮೂನೆಯನ್ನು ವಿವರಿಸಿ.

P.T.O.



- Q. No. 4. a) State the incomes which are wholly exempted from I-T-Act, 1961. Marks : 10

ಆದಾಯ ತೆರಿಗೆ ಶಾಸನ, 1961ರ ಅಡಿಯಲ್ಲಿ ಸಂಪೂರ್ಣವಾಗಿ
ವಿನಾಯಿತಿಗೊಳಪಡುವ ಆದಾಯಗಳನ್ನು ವಿವರಿಸಿ.

- Q. No. 4. b) Give a Format determining the taxable income from house property. Marks : 6

ಮನೆ ಸ್ವತ್ತಿನಿಂದ ಬರುವ ವರಮಾನ ನಿರ್ಧರಿಸಲು ಇರುವ ನಮೂನೆಯನ್ನು
ವಿವರಿಸಿ.

- Q. No. 5. a) Discuss the provisions relating to registration under the CGST Act, 2017. Marks : 10

ಕೇಂದ್ರ ಸರಕು ಮತ್ತು ಸೇವಾ ತೆರಿಗೆ, 2017ರ ಅಡಿಯಲ್ಲಿ ನೋಂದಣಿಗಾಗಿ
ಇರುವ ಕಲಮುಗಳನ್ನು ಚರ್ಚಿಸಿರಿ.

- Q. No. 5. b) Write a brief note on dual model of GST. Marks : 6

ಸರಕು ಮತ್ತು ಸೇವಾ ತೆರಿಗೆಯ ದ್ವಿ ಪದ್ಧತಿಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ
ಬರೆಯಿರಿ.

- Q. No. 6. a) Discuss the provisions relating to levy and collection of tax under the CGST Act, 2017. Marks : 10

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಶಾಸನ, 2017ರ ಅಡಿಯಲ್ಲಿ ತೆರಿಗೆ
ವಿಧಿಸುವ ಮತ್ತು ಸಂಗ್ರಹಿಸುವ ಕಲಮುಗಳನ್ನು ವಿವರಿಸಿ.

- Q. No. 6. b) Write a note on "Need to Provide Compensation to States". Marks : 6

"ರಾಜ್ಯಗಳಿಗೆ ಪರಿಹಾರ ಕೊಡುವ ಅವಶ್ಯಕತೆ"ಯ ಕುರಿತು ಟಿಪ್ಪಣಿ ಬರೆಯಿರಿ.

- Q. No. 7. a) Discuss the provisions relating to determination of nature of supply and place of supply under the Integrated Goods and Services Tax Act, 2017. Marks : 10

ಸರಕು ಮತ್ತು ಸೇವಾ ತೆರಿಗೆ ಶಾಸನ, 2017ರ ಅಡಿಯಲ್ಲಿ ಪೂರೈಕೆಯ
ಸ್ವರೂಪ ಮತ್ತು ಪೂರೈಕೆಯ ಸ್ಥಳದ ಕುರಿತು ಇರುವ ಕಲಮುಗಳ ಕುರಿತು
ಚರ್ಚಿಸಿರಿ.



- Q. No. 7. b) Write a short note on Input Tax Credit Mechanism. Marks : 6
ಹೂಡುವಳಿ ತೆರಿಗೆ ಜಮೆಯ ವಿಧಾನದ ಕುರಿತು ಲಘು ಟಿಪ್ಪಣಿ ಬರೆಯಿರಿ.
- Q. No. 8. a) Point out the features of GST Compensation law to State Governments. Marks : 10
ರಾಜ್ಯ ಸರ್ಕಾರಗಳಿಗೆ (GST) ಪರಿಹಾರ ಒದಗಿಸುವಲ್ಲಿ ಇರುವ ಕಾನೂನುಗಳಲ್ಲಿ ಇರುವ ಘಟಕಾಂಶಗಳನ್ನು ವಿವರಿಸಿ.
- Q. No. 8. b) Write a note on GST exemption on the sale and purchase of securities. Marks : 6
ಭದ್ರತಾ ಠೇವಣಿಗಳ ಮಾರಾಟ ಮತ್ತು ಖರೀದಿಯ ಮೇಲೆ ಜಿ.ಎಸ್.ಟಿ.ಯಿಂದ ವಿನಾಯಿತಿಯ ಕುರಿತು ಟಿಪ್ಪಣಿ ಬರೆಯಿರಿ.
- Q. No. 9. a) Explain the various powers of Commissioner to search, arrest of suspected persons under the Customs Act, 1962. Marks : 10
ಸೀಮಾ ಸುಂಕ ಅಧಿನಿಯಮ, 1962ರ ಅಡಿಯಲ್ಲಿ ಸಂದೇಹ ಬರುವಂತೆ ವ್ಯಕ್ತಿಯನ್ನು ಶೋಧಿಸುವ ಮತ್ತು ಬಂಧಿಸುವುದಕ್ಕೆ ಸಂಬಂಧಿಸುವ ಕಮೀಷನರವರ ಅಧಿಕಾರಗಳನ್ನು ವಿವರಿಸಿ.
- Q. No. 9. b) Write a short note on power to grant exemption from duty under Customs Act, 1962. Marks : 6
ಸೀಮಾ ಸುಂಕ ಅಧಿನಿಯಮ, 1962ರಡಿಯಲ್ಲಿರುವ ಶುಲ್ಕ ವಿನಾಯಿತಿ ನೀಡುವ ಅಧಿಕಾರದ ಬಗ್ಗೆ ಟಿಪ್ಪಣಿ ಬರೆಯಿರಿ.
- Q. No. 10. a) What is baggage ? Explain the provisions of the Customs Act, 1962 relating to baggage. Marks : 10
ಸಾಮಾನು ಸರಂಜಾಮು ಎಂದರೇನು ? ಸಾಮಾನು ಸರಂಜಾಮಿಗೆ ಸಂಬಂಧಿಸಿದಂತೆ ಸೀಮಾ ಸುಂಕದ ಅಧಿನಿಯಮ, 1962ರಲ್ಲಿನ ಉಪಬಂಧಗಳನ್ನು ವಿವರಿಸಿ.
- Q. No. 10. b) Write a note on restrictions on Exports and Imports. Marks : 6
ರಫ್ತು ಮತ್ತು ಆಮದು ಮೇಲಿನ ನಿರ್ಬಂಧಗಳ ಮೇಲೆ ಟಿಪ್ಪಣಿ ಬರೆಯಿರಿ.